



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಮಂಗಳವಾರ, ೧೮, ಜೂನ್, ೨೦೨೪(ಜ್ಯೇಷ್ಠ, ೨೮ ಶಕವರ್ಷ, ೧೯೪೬) BENGALURU, TUESDAY, 18, JUNE, 2024 (JYEISHTA, 28, SHAKAVARSHA, 1946)	ನಂ. ೨೯೦ No. 290
------------------------	---	--------------------

GOVERNMENT OF KARNATAKA

No. FD 3 PES 2024

Karnataka Government Secretariat
Vidhana Soudha,
Bengaluru, Dated: 18.06.2024.

NOTIFICATION

The draft of the following rules further to amend the Karnataka Excise (Excise Duties and Fees) Rules, 1968, which the Government of Karnataka proposes to make in exercise of the powers conferred by Section 71 of the Karnataka Excise Act, 1965, (Karnataka Act 21 of 1966) is hereby published as required by sub-section (1) of the said section for the information of all persons likely to be affected thereby and notice is hereby given that the said draft will be taken up for consideration after seven days from the date of its publication in the official Gazette.

Any objection or suggestion which may be received by the State Government from any person in respect of the said draft before the period specified above will be considered by the State Government. The objections or suggestions may be addressed to the Additional Chief Secretary to Government, Finance Department, Vidhana Soudha, Bengaluru - 01.

DRAFT RULES

1. Title and commencement:- (1) These rules may be called the Karnataka Excise (Excise Duties and Fees) (Amendment) Rules, 2024.

(2) They shall come into force with effect from the 1st day of July, 2024.

2. Amendment of Schedule-D:- In the Karnataka Excise (Excise Duties and Fees) Rules, 1968, in Schedule-D, for Serial Number I and the entries relating thereto, the following shall be substituted, namely:-

SI No	Name of the Article	Declared price range per case containing 8.64/9/12 Bulk litres of liquor		Rate of Additional Excise Duty/Additional Countervailing Duty per B.L. of 25° UP	
		From	To	(1) Manufactured in Karnataka and when issued to a Distributor Licensee under the Karnataka Excise (Sale of Indian and Foreign Liquors) Rules, 1968, for the purpose of sale within Karnataka but excluding the liquor issued to a licensee holding Military Canteen Licence, Military Canteen Stores Bonded Warehouse Licence or Border Security Force or Para-Military Forces Licences; or (2) Manufactured in other States in India and when imported into Karnataka State by a Distributor Licensee.	(1) Manufactured in Karnataka: (i) when issued to a licensee holding Military Canteen Licence, Military Canteen Stores Bonded Warehouse Licence or Border Security Force or Para-Military Forces Licences; or (ii) when issued for export to licensees outside Karnataka but within India by way of sale or stock transfer; or (2) Manufactured in other States in India and when imported into Karnataka by a Licensee holding the Military Canteen Stores Bonded Warehouse Licence.
		Rs. Ps.	Rs. Ps.	Rs. Ps.	Rs.Ps.
01		000.00	450.00	215.00	1.00
02		451.00	520.00	316.00	1.25
03		521.00	570.00	411.00	1.45
04		571.00	650.00	523.00	1.95
05		651.00	750.00	620.00	2.25
06		751.00	900.00	770.00	2.50
07		901.00	1050.00	870.00	2.75
08		1051.00	1300.00	970.00	3.00
09		1301.00	1800.00	1200.00	3.10
10		1801.00	2500.00	1400.00	3.25
11		2501.00	5000.00	1600.00	3.35
12		5001.00	8000.00	2000.00	3.50
13		8001.00	12500.00	2400.00	3.70
14		12501.00	15000.00	2600.00	3.70
15		15001.00	20000.00	2800.00	3.70
16		20001.00	above	3000.00	3.70

By Order and in the name
of the Governor of Karnataka,

(Manjula Nataraj)
Under Secretary to Government,
Finance Department (Excise).

ಕರ್ನಾಟಕ ಸರ್ಕಾರ

ಸಂಖ್ಯೆ: ಆಇ 3 ಪಿಇಎಸ್ 2024

ಕರ್ನಾಟಕ ಸರ್ಕಾರ ಸಚಿವಾಲಯ

ವಿಧಾನ ಸೌಧ,

ಬೆಂಗಳೂರು, ದಿನಾಂಕ:18.06.2024

ಅಧಿಸೂಚನೆ

ಕರ್ನಾಟಕ ಅಬಕಾರಿ ಅಧಿನಿಯಮ, 1965 (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಲು ಉದ್ದೇಶಿಸಿರುವ, ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು, ಈ ಮುಂದಿನ ನಿಯಮಗಳ ಕರಡನ್ನು, ಸದರಿ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಿರುವಂತೆ ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ ಮತ್ತು ಅದು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ ಏಳು ದಿನಗಳ ತರುವಾಯ ಸದರಿ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿವಳಿಕೆ ನೀಡಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯಕ್ಕೆ ಮುಂಚೆ, ಸದರಿ ಕರಡಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು - 01 ಇವರಿಗೆ ಕಳುಹಿಸಬಹುದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ :- (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು.

(2) ಅದು, 1ನೇ ಜುಲೈ, 2024 ರಿಂದ ಜಾರಿಗೆ ಬರತಕ್ಕದ್ದು.

2. ಅನುಸೂಚಿ-ಡಿ ಯ ತಿದ್ದುಪಡಿ:- ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968ರ ಅನುಸೂಚಿ-ಡಿ ನಲ್ಲಿ, ಕ್ರಮ ಸಂಖ್ಯೆ I ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ, ಈ ಮುಂದಿನವುಗಳನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

ಕ್ರಮ ಸಂಖ್ಯೆ	ಪದಾರ್ಥದ ಹೆಸರು	ಮದ್ಯ 8.64/9/12 ಬಲ್ಕ ಲೀಟರುಗಳನ್ನು ಒಳಗೊಂಡ ಪ್ರತಿಯೊಂದು ಪೆಟ್ಟಿಗೆಗೆ ನಿರ್ದಿಷ್ಟಪಡಿಸಿದ ಘೋಷಿತ ದರ	25° UP ವರೆಗಿನ ಪ್ರತಿಯೊಂದು ಬಿಎಲ್ ಲೀಟರಿನ ಹೆಚ್ಚುವರಿ ಅಬಕಾರಿ ಸುಂಕದ ದರ / ಹೆಚ್ಚುವರಿ ಪ್ರತಿ ಸುಂಕ
1	ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಅಂಥ ಇತರ ಮದ್ಯಗಳು, ಆದರೆ, ಬಿಯರ್, ವೈನ್, ಸೇಂದಿ ಮತ್ತು ಫೆನ್ನಿಗಳನ್ನು ಒಳಗೊಳ್ಳುವುದಿಲ್ಲ	ಇಂದ	ವರೆಗೆ
		ರೂ. ಪೈ.	ರೂ. ಪೈ.
		ರೂ. ಪೈ.	ರೂ. ಪೈ.
01		000.00	450.00
02		451.00	520.00
03		521.00	570.00
04		571.00	650.00
05		651.00	750.00
06		751.00	900.00
07		901.00	1050.00
08		1051.00	1300.00
09		1301.00	1800.00
10		1801.00	2500.00
11		2501.00	5000.00
12		5001.00	8000.00
13		8001.00	12500.00
14		12501.00	15000.00
15		15001.00	20000.00
16		20001.00	ಮೇಲ್ಪಟ್ಟು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಮಂಜುಳಾ ನಟರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಅಬಕಾರಿ)